

1963 AUG 2 AM 10 04

July 29, 1963

International Minerals & Chemical Corp.
P.O. Box 71
Carlsbad, New Mexico

Attention: Mr. R. W. Hougland, Chief Geologist

Dear Mr. Hougland:

In accordance with Commission Order R-111-A please find a copy of "Notice of Intention to Drill" requesting permission to drill Bass-State No. 1 well located in the NE $\frac{1}{4}$ NW $\frac{1}{4}$ Section 18, T-20-S, R-33-E, Lea County, New Mexico.

You will note that all casing is in accordance with R-111-A and that all requested operations will be conducted in accordance with that order.

In the event you have no objection to such an operation your written permission to do the work will be appreciated with a copy to the Oil Conservation Commission in Hobbs, New Mexico.

Very truly yours,

RFM

RANDALL F. MONTGOMERY

RFM/en
Encl: Form C-101

cc: Joe Ramey, OCC, Hobbs, N.M. ✓
R. Fulton, USGS, Carlsbad
J. Knouf, USGS, Artesia

100-10000

100-10000

100-10000

100-10000

100-10000

100-10000

100-10000

100-10000

100-10000

100-10000

100-10000

100-10000

100-10000

100-10000